

21 October 2023

The Manager, Listing BSE Limited Phiroze Jeejeebhoy Towers, Dalal Street, Mumbai - 400 001 The Manager, Listing
National Stock Exchange of India Ltd
Exchange Plaza, Plot No. c/1,
G-Block, Bandra-Kurla Complex,
Mumbai – 400 051

Dear Sirs,

Sub: Advertisement regarding the financial results

Further to our letter dated 19 October 2023 on the outcome of the Board meeting, we enclose herewith the copy of newspaper advertisement with respect to financial results published today in the Business Standard and Samyuktha Karnataka (Kannada newspaper).

We request you to kindly take the above on record as per the provisions of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited

NARAYAN
SUBRAMANIAN
SUBRAMANIAN

Subramanian Narayan Senior Vice President and Company Secretary

Encl: As above

Authum Investment & Infrastructure Limited

CIN No.: L51109MH1982PLC319008 ,Website: www.authum.com, Email: info@authum.com, Ph: 022-67472117 Registered Office : 707, Raheja Centre, Free Press Journal Marg, Nariman Point, Mumbai - 400 021.

EXTRACT OF STATEMENT OF UNAUDITED STANDALONE AND CONSOLIDATED FINANCIAL RESULTS FOR THE **QUARTER AND HALF YEAR ENDED SEPTEMBER 30, 2023**

	(HS. In Crores)										
Sr.	Dantia u la va	Standalone				Consolidated					
No.	Particulars	Quarter Ended		Half Year Ended		Year Ended	Quartei	r Ended	Half Year Ended	Year Ended	
					30.09.2023 (Unaudited)				30.06.2023 (Unaudited)		31.03.2023 (Audited)
1.	Total Income from Operations (Net)	974.41	62.46	311.53	1,036.86	401.19	377.36	2,152.59	197.78	2,350.37	627.91
2.	Net Profit / (Loss) for the period"(before Tax, Exceptional and/or Extraordinary items)	926.02	39.39	299.68	965.41	365.35	287.18	2,044.80	130.20	2,175.00	65.43
3.	Net Profit / (Loss) for the period before tax (after Exceptional and/or Extraordinary items)	926.02	39.39	299.68	965.41	365.35	287.18	2,044.80	187.79	2,232.59	4,351.37
4.	Net Profit / (Loss) for the period after tax (after Exceptional and/or Extraordinary items)	787.72	32.59	256.83	820.31	311.20	240.20	1,939.81	194.63	2,146.35	4,304.02
5.	Total Comprehensive Income for the period (Comprising Profit/(Loss) for the period (after tax)) and Other Comprehensive Income	1,083.78	651.97	826.22	1,735.74	442.81	(130.29)	2,165.35	854.61	3,031.86	4,563.01
	Equity Share Capital (face value of the share : Rs. 1 each)	16.98	16.98	16.98	16.98	16.98	16.98	16.98	16.98	16.98	16.98
	Earnings Per Share (Face Value of Rs.1/- Per Share) (for continuing and discontinued operations)										
	1. Basic:	46.38	1.92	15.12	48.30	18.32	14.14	114.21	11.46	126.37	253.41
	2. Diluted :	46.38	1.92	15.12	48.30	18.32	14.14	114.21	11.46	126.37	253.41

Note:

The above is an extract of the detailed format of Quarterly and Half Yearly Financial Results filed with the Stock Exchanges under Regulation 33 of the SEBI (Listing Obligation and Disclosure Requirements) Regulations, 2015. The full format of the Quarterly and Half Yearly Financial Results are available on the website of the Stock exchange (www.bseindia.com) & on Company's website (www.authum.com)

> For Authum Investment & Infrastructure Limited Amit Dangi Whole Time Diector

Date: 20th October, 2023



TATA CAPITAL HOUSING FINANCE LIMITED

Registered Office: 11th Floor, Tower A, Peninsula Business Park, Ganpatrao Kadam Marg, Lower Parel, Mumbai - 400013

Corporate Identity Number: U67190MH2008PLC187552 Website: www.tatacapital.com

Extract of Financial Results for the quarter ended September 30, 2023

(Rs. in crore)

	Quarter e	Quarter ended		
Particulars	September 30, 2023	September 30, 2022	March 31, 2023	
	(Unaudited)	(Unaudited)	(Audited)	
1 Total Income from Operations	1,206.09	898.86	3,818.32	
2 Net profit/(loss) for the period (before tax, exceptional items)	390.03	276.58	1,100.98	
3 Net profit/(loss) for the period before tax (after exceptional items)	390.03	276.58	1,100.98	
4 Net profit/(loss) for the period after tax (after exceptional items)	291.09	206.27	820.85	
5 Total Comprehensive income for the period [comprising profit/(loss) for the period (after tax) and other comprehensive income (after tax)]	290.40	210.84	826.87	
6 Paid-up share capital : - Equity Shares (Face value : Rs. 10 per share)	570.75	547.56	570.75	
7 Reserves, excluding revaluation reserves	4,819.04	3,390.33	4,293.29	
8 Securities Premium Account	2,333.51	1,856.72	2,333.51	
9 Net worth	5,229.11	3,841.07	4,729.59	
10 Paid up Debt Capital / Outstanding Debt	37,721.34	30,061.03	35,059.50	
11 Outstanding Redeemable Preference Shares	-	-	-	
12 Debt Equity Ratio	7.21	7.83	7.41	
13 Earnings Per Share (of Rs. 10/- each) (for continuing and discontinued operations)				
- Basic *	5.10	3.77	14.98	
- Diluted *	5.10	3.77	14.98	
14 Capital Redemption Reserve	-	-	-	
15 Debenture Redemption Reserve	-	-	-	
16 Debt Service Coverage Ratio	NA	NA	NA	
17 Interest Service Coverage Ratio	NA	NA	NA	

*(Not annualised for quarter ended September 30, 2023 and September 30, 2022)

Notes: -

- The above is an extract of the detailed format of quarterly / annual financial results filed with the Stock Exchanges under Regulation 52 of the Securities and Exchange Board of India ("SEBI") (Listing Obligations and Disclosure Requirements) Regulations, 2015. The full format of the quarterly / annual financial results are available on the website of the BSE Limited (www.bseindia.com), the National Stock Exchange of India Limited (www.nseindia.com) and the website of the Company (https://www.tatacapital.com/tchfl/investor-relations/ financial-results.html).
- 2 For the other line items referred in Regulation 52(4) of the SEBI (Listing Obligations and Disclosure Requirements) Regulations, 2015, the pertinent disclosures have been made to the Stock Exchanges and can be accessed on the website of the BSE Limited (www.bseindia.com), the National Stock Exchange of India Limited (www.nseindia.com) and the website of the Company (https://www.tatacapital.com/tchfl/investor-relations/ financial-results.html).

For Tata Capital Housing Finance Limited

Mumbai 20 October 2023 Sarosh Amaria **Managing Director** (DIN No.: 08733676) **Mphasis Group**

Extract of Statement of Consolidated Audited Financial Results for the quarter and six months ended 30 September 2023

Mphasis

Registered Office : Bagmane World Technology Center, Marathalli Outer Ring Road, Doddanakhundi Village, Mahadevapura, Bengaluru - 560 048. Telephone: 91 80 6750 1000, Fax: 91 80 6695 9943, Website: www.mphasis.com, E-mail: Investor.relations@mphasis.com

Quarter ended

CIN: L30007KA1992PLC025294

Amounts in ₹ million except share and per share data, unless otherwise stated

	Particulars	Quarter ended	Six months ended	Quarter ended
	r al diculai 5	30 September 2023	30 September 2023	30 September 2022
1	Revenue from operations	32,765.02	65,285.13	35,198.20
2		· ·	,	5,550.52
	Net profit before tax	5,216.62	10,474.21	
3	Net profit after tax	3,919.49	7,880.01	4,184.64
4	Total comprehensive income (comprising net profit after tax and other			
	comprehensive income after tax)	4,001.72	8,564.64	4,105.46
5	Equity share capital	1,885.88	1,885.88	1,881.47
6	Other equity	77,217.15	77,217.15	67,889.64
7	Earnings per equity share (par value ₹ 10 per share)			
	Basic (₹)	20.79	41.80	22.25
	Diluted (₹)	20.62	41.52	22.10
	* *		11.02	220
	Consolidated Balance Sheet	As at 30 September 2023	As at 31 March 2023	
	ASSETS			
	Non - current assets			
	Property, plant and equipment	2,077.25	2,249.12	
	Capital work-in-progress	3.72	54.60	
	Right-of-use assets	8,099.89	7,469.00	
	Goodwill	33,974.96	29,585.89	
	Other intangible assets	2,757.71	1,293.95	
	Intangible assets under development	372.72	269.24	
	Financial assets			
	Investments	4,679.83	3,847.61	
	Trade receivables	2,426.65	1,333.66	
	Other financial assets	706.53	717.61	
	Deferred tax assets (net)	2,628.40	2,422.40	
	Income tax assets (net)	5,981.74	5,817.43	
	Other assets	1,524.37	1,503.83	
	Total non-current assets	65,233.77	56,564.34	
	Current assets	55,2551	00,001101	
	Financial assets			
	Investments	14,807.58	13,678.81	
	Trade receivables	23,836.20	25,206.32	
	Cash and cash equivalents	10,452.63	10,441.13	
	Bank balances other than cash and cash equivalents	94.16	93.31	
	Loans	136.83	287.54	
	Other financial assets	2,057.75	1,435.35	
	Other assets	6,461.30	8,387.79	
	Total current assets	57,846.45	59,530.25	
	TOTAL ASSETS	123,080.22	116,094.59	
	EQUITY AND LIABILITIES	120,000.22	110,004.00	
	EQUITY			
	Share capital	1,885.88	1,884.07	
	Other equity	77,217.15	77,464.32	
	Total equity	79,103.03	79,348.39	
	LIABILITIES	70,100.00	70,040.00	
	Non-current liabilities			
	Financial liabilities			
	Lease liabilities	7,532.30	6,815.82	
	Other financial liabilities	3,475.95	329.03	
	Employee benefit obligations	5,475.95 518.78	375.83	
	Deferred tax liabilities (net)	1,046.77	1,029.61	
	Income tax liabilities (net)	149.43	217.55	
	Total non-current liabilities	12,723.23	8,767.84	
	Current liabilities	12,723.23	0,707.04	
	Financial liabilities			
		6 506 70	1 004 76	
	Borrowings	6,596.79	1,984.76	
	Lease liabilities	1,674.22	1,727.08	
	Trade payables	00.40	40.04	
	- outstanding dues to micro and small enterprises	29.12	13.84	
	- outstanding dues to creditors other than micro and small enterprises	8,150.40	8,626.31	
	Other financial liabilities	5,935.12	8,562.88	
	Other liabilities	2,408.23	2,431.85	
	Provisions			
	Employee benefit obligations	1,440.45	1,310.50	
	Others	1,991.20	1,110.22	
	Income tax liabilities (net)	3,028.43	2,210.92	
	Total current liabilities	31,253.96	27,978.36	
\vdash	TOTAL EQUITY AND LIABILITIES	123,080.22	116,094.59	
i	Notes:			

The financial results have been prepared in accordance with Indian Accounting Standards (Ind AS) 34, Interim Financial Reporting, specified under Section 133 of the Companies Act, 2013 read with Companies (Indian Accounting Standards) Rules, as amended from time to time. These results have been reviewed by the Audit Committee and approved by the Board of Directors at its meeting held on 19 October 2023. The statutory auditors have expressed an unmodified audit opinion on these results

Audited Financial Results of Mphasis Limited (Standalone information).

De d'entere	Quarter ended	Six months ended	Quarter ended	
Particulars	30 September 2023	30 September 2023	30 September 2022	
Revenue from operations	22,847.10	46,150.67	23,705.72	
Profit before tax	5,311.58	10,481.31	4,456.04	
Profit after tax	3,722.40	7,461.18	3,333.09	

The Board of Directors at their meeting held on 27 April 2023 had proposed a final dividend of ₹ 50 per equity share for the year ended 31 March 2023 which was approved by the shareholders at the Annual General Meeting held on 20 July 2023 and has been paid during the current quarter.

On 23 June 2023, the Company through its wholly owned subsidiary, Mphasis Corporation, acquired the professional services business of Kore.ai (Kore). For convenience purposes, the Group has consolidated the results of the professional services business of Kore in its consolidated financial statements with effect fron

1 April 2023. The revenue and profits included in the consolidated financial statements, pursuant to such acquisition are not material. Kore provides an end-to-end, comprehensive Al powered "no-code" platform that serves as a secure foundation for enterprises to design, build, test, host and deploy Al-rich

virtual assistants, process assistants and conversational digital apps across different digital and voice channels. The Group will benefit from Kore's capabilities in professional services business. The acquisition was execute through an agreement for a cash consideration of ₹ 4,922.55 million (USD 60.00 million) payable over a 3 year period. Based on purchase price allocation carried out, the excess of the purchase consideration paid over the fair value of

assets acquired has been attributed to goodwill. The goodwill of ₹ 2,754.16 million comprises value of acquired workforce and expected synergies arising from the business combination. The identified intangible assets and

goodwill are tax-deductible. Goodwill has been allocated to the Kore, being a Cash Generating Unit ('CGU'). On 1 July 2023, the Company through its wholly owned subsidiarry, Mphasis Consulting Limited, obtained control of eBecs Limited and its subsidiaries ('eBecs') by acquiring 100% of its shares.

eBecs, is a Microsoft Gold Partner delivering Microsoft Business Solutions and Managed Services globally. As one of the large Microsoft Dynamics partners in the UK and Ireland region, eBecs helps customers digitally transform their businesses, cut complexity and cost, improve customer service and drive growth. The acquisition was executed through a share purchase agreement for a cash consideration of ₹ 1,439.14 million (USD 17.18 million). The excess of the purchase consideration paid over the fair value of assets acquired has been attributed to goodwill.

Net assets acquired include trade receivables valued at ₹ 305.17 million. Trade receivables are expected to be collected in full. Goodwill of ₹ 1,306.68 million comprises value of acquired workforce and expected synergies arising from the acquisition. Management is currently assessing the deductibility of the customer relationships and goodwill for tax purposes. Goodwill has been allocated to the eBecs, being a Cash Generating Unit ('CGU').

Subsequent events

New York

19 October 2023

Subsequent to Balance sheet date, the Company through its wholly owned subsidiary, Mphasis Corporation obtained control of Sonnick Partners LLC, USA ("Silverline") and its subsidiaries by acquiring 100% of the outstanding shares for a consideration of upto USD 132.50 million. Silverline offers Salesforce enterprise cloud solutions and services.

> By Order of the Board, **Mphasis Limited**

Nitin Rakesh

Chief Executive Officer & Managing Director

Companies, **Insight Out**

Companies, Monday to Saturday

To book your copy, sms reachbs to 57575 or email order@bsmail.in **Business Standard Insight Out**

ಬಹುಮಾನಕ್ಕೆ ಅವಕಾಶ

ಬೆಂಗಳೂರು: ಹಬ್ಬಗಳನ್ನು ಯಶಸ್ವಿಯಾಗಿ ಆಚರಿಸಲು ಅಮೆಜಾನ್ ಸೆಲ್ಲರ್ ರಿವಾರ್ಡ್-2003 ಕಾರ್ಯಕ್ರಮದ ಅಡಿಯಲ್ಲಿ ಅನೇಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಿದೆ. ಈಗಾಗಲೇ ಅನೇಕರು ಹತ್ತುಲಕ್ಷ ರೂ. ಮೌಲ್ಯದ ಕಾರುಗಳನ್ನು ಬಹುಮಾನವಾಗಿ ಪಡೆದಿದ್ದಾರೆ. ಯುರೋಪ್ ಮತ್ತು ಥೈಲ್ಯಾಂಡ್ ಪ್ರವಾಸವೂ ಇದರಲ್ಲಿದೆ. ನವೆಂಬರ್ 10ರವರೆಗೆ ಈ ಅವಕಾಶವಿದೆ.

ಆಹಾರ ಉತ್ಪನ್ನ ಬಿಡುಗಡೆ ಬೆಂಗಳೂರು: ಮದರ್ ರೆಸಿಪಿಯು ನೂತನ ಉತ್ಪನ್ನಗಳನ್ನು

ಬಿಡುಗಡೆ ಮಾಡಿದೆ.

ರೆಸಿಪಿ ಗ್ಲೋಬಲ್ ಎಕ್ಫೋಟಿಕ್ ಸಾಸ್ ಶ್ರೇಣಿಯ ಸಣ್ಣ ಗಾತ್ರದ ಸೌಟ್ ಪ್ಯಾಕ್ ಅನ್ನು ನಾಲ್ಕು ಅತ್ಯಾಕರ್ಷಕ ಸುವಾಸನೆಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ರೆಡ್ ಚಿಲ್ಲಿ, ಗ್ರೀನ್ ಚಿಲ್ಲಿ, ಗಾರ್ಲಿಕ್ ಚಿಲ್ಲಿ ಮತ್ತು ಸೋಯಾ ಬೀನ್. 85 ಗ್ರಾಂ ಸ್ಪೌಟ್ ಪ್ಯಾಕಿಂಗ್ ಹೆಚ್ಚು ಕೈಗಟಕುವ ದರದಲ್ಲಿ ಮಾತ್ರವಲ್ಲದೆ ಸಂಗ್ರಹಣೆ ಮತ್ತು ಅನುಕೂಲವನ್ನು ನೀಡುತ್ತದೆ ಎಂದು ರೆಸಿಪಿ ಹೇಳಿದೆ.

ಸಮಾಲೋಚನಾ ಸಭೆ

ಬೆಂಗಳೂರು: ಸರ್ಕಾರ ಮಲೆನಾಡನ್ನು ವಿಶೇಷ ಕೃಷಿ ವಲಯವೆಂದು ಘೋಷಿಸುಂತೆ ಒತ್ತಾಯಿಸಿ ಅ.31ರಂದು ವಿಜಯನಗರದ ಆದಿಚುಂಚನಗಿರಿ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು-ಕರಾವಳಿ ಜನಪರ ಒಕ್ಕೂಟ

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ ಮರೊಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದೆ ಅವರು, ಮಲೆನಾಡು ಕರಾವಳಿ ಭಾಗಗಕ್ಕೆ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕು. ಮೆಡಿಕಲ್ ಕಾಲೇಜು, ಐಐಟಿ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.

16 ಸಾವಿರ ಕಟ್ಟಡಗಳಿಗಿಲ್ಲ ಅಗ್ನಿ ಸುರಕ್ಷತೆ ವ್ಯವಸ್ಥೆ

ಬೆಂಗಳೂರು: ನಗರದಲ್ಲಿ ಅಂದಾಜು 22 ಸಾವಿರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ■ 2 ಸಾವಿರ ಕಟ್ಟಡಗಳಿಗೆ ಮಾತ್ರ ಎನ್ಓಸಿ ಬಹುಮಡಿ ಕಟ್ಟಡಗಳಲ್ಲಿ 16 ಸಾವಿರಕ್ಕೂ ಅಧಿಕ ಅತಿ ಅಪಾಯಕಾರಿ ಹಾಗೂ ಅಪಾಯಕಾರಿ ಎಂದು ಕಟ್ಟಡಗಳಿಗೆ ಅಗ್ನಿ ಸುರಕ್ಷತೆ ವ್ಯವಸ್ಥೆ ಇಲ್ಲ ಎಂಬ ಎರಡು ವಿಧದಲ್ಲಿ ಕಟ್ಟಡಗಳನ್ನು ವಿಂಗಡಿಸಿತ್ತು. ಆತಂಕಕಾರಿ ವರದಿ ಬಯಲಾಗಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ 2015–16ರಲ್ಲಿ ನಡೆಸಿದ ಆಡಿಟ್ನಲ್ಲಿ ಇಲ್ಲದ ಕಟ್ಟಡಗಳ ವಾಣಿಜ್ಯ ಪರವಾನಗಿಯನ್ನು ಇದು ಪತ್ತೆಯಾಗಿದೆ. 2023ರಲ್ಲಿ ಈ ಸಂಖ್ಯೆ ಇನ್ನಷ್ಟು ಏರಿಕೆ ಆಗಿರಬಹುದು. 2010ರಲ್ಲಿ ದೊಮ್ಮಲೂರಿನಲ್ಲಿರುವ ಕಾರ್ಲಟನ್ ಟವರ್ನಲ್ಲಿ ಬಿಬಿಎಂಪಿ ಅಧಿಕಾರಿಗಳು ಕಸದ ಬುಟ್ಟಿಗೆ ಎಸೆದು ಷರತ್ತಿನೊಂದಿಗೆ ನಿರಾಕ್ಷೇಪಣಾ ಪತ್ರ (ಎನ್ಓಸಿ) ಪಡೆದೇ ಇಲ್ಲ. ಪ್ರಮಾಣಪತ್ರ ಇಲ್ಲದೆಯೂ ಈ ಉಂಟಾದ ಬೆಂಕಿ ದುರಂತದ ನಂತರ ಎಲ್ಲ ಬಹುಮಹಡಿ ಕಟ್ಟಡಗಳಿಗೆ ಅಗ್ನಿ ಸುರಕ್ಷತೆ ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಸೂಚನೆ

ಇದರ ಹೊರತಾಗಿಯೂ ನಗರದಲ್ಲಿ ಅಗ್ನಿ ಅಸುರಕ್ಷಿತ ಬಹುಮಹಡಿ ಕಟ್ಟಡಗಳು ಇವೆ.

ಪ್ರತಿ ಕಟ್ಟಡದ ಬಗ್ಗೆ ಪ್ರತ್ಯೇಕ ವರದಿ ಸಿದ್ದಪಡಿಸಿ ಬಿಬಿಎಂಪಿಗೆ ಸಲ್ಲಿಸಿತ್ತು. ಅಗ್ನಿ ಸುರಕ್ಷತೆ ವ್ಯವಸ್ಥೆ ರದ್ದುಗೊಳಿಸುವಂತೆ ಸೂಚಿಸಿತ್ತು. ಇಲಾಖೆ ನೀಡಿದ ವರದಿಯನ್ನು

ಸುಮ್ಮನಾಗಿದ್ದಾರೆ. 4 ಸಾವಿರ ಕಟ್ಟಡಗಳಗೆ ಮಾತ್ರ ಎನ್ಒಸಿ

ನೆಲಮಹಡಿ ಸೇರಿ ಏಳು ಅಂತಸ್ತಿನ ಕಟ್ಟಡ ಹಾಗೂ 21 ಮೀಟರ್ಗಿಂತ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳಿರುವಂತೆ ನೋಡಿಕೊಳ್ಳುವುದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕೆರ್ತವ್ಯ.

- ಪರಿಶೀಲನೆ ಮಾಡದ ಅಧಿಕಾರಿಗಳು
- ಅಗ್ರಿ ಸುರಕ್ಷತಾ ಮಾರ್ಗಸೂಚಿ ಉಲ್ಲಂಘನೆ

ಹೊಸ ಕಟ್ಟಡ ನಿರ್ಮಿಸುವಾಗ ಮಾಲೀಕರು ಸಲ್ಲಿಸುವ ಅರ್ಹವಾಗಿವೆ. ಇದರಲ್ಲಿ 2 ಸಾವಿರ ಕಟ್ಟಡಗಳ - ಬಿಬಿಎಂಪಿಗೆ ಅರ್ಜಿ ಪರಿಶೀಲಿಸುವ ಇಲಾಖೆ ಅಧಿಕಾರಿಗಳು, ಮಾಲೀಕರು ಮಾತ್ರ ಎನ್ಒಸಿ ಪಡೆದಿದ್ದಾರೆ. ಅಗ್ನಿ ಸುರಕ್ಷತಾ ಮಾರ್ಗಸೂಚಿ ಪಾಲನೆಯ ನೀಡುತ್ತಾರೆ. ಕಟ್ಟಡ ಮಾಲೀಕರು ಆ ಮಾರ್ಗಸೂಚಿ ಕಟ್ಟಡಗಳಲ್ಲಿ ವಾಣಿಜ್ಯ ವಹಿವಾಟು ನಡೆಯುತ್ತಿದೆ.

ಆ ನಂತರವೇ ಕಟ್ಟಡವನ್ನು ಬಳಕೆ ಮಾಡಲು ಸಾಮಾನ್ಯವಾಗಿದೆ.

ಅನುಮತಿ ದೊರೆಯುತ್ತದೆ. ನಿಯಮಿತವಾಗಿ ಅಗ್ನಿ ಸುರಕ್ಷತಾ ಪ್ರಮಾಣಪತ್ರ ನವೀಕರಿಸಿಕೊಳ್ಳಬೇಕು. 22 ಸಾವಿರ ಬಹುಮಹಡಿ ಕಟ್ಟಡಗಳ ಪೈಕಿ 4 ಸಾವಿರ ಕಟ್ಟಡಗಳು ಮಾತ್ರ ಎನ್ಓಸಿ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರಕ್ಕೆ ಇನ್ಸು 2 ಸಾವಿರ ಮಾಲೀಕರು ಪ್ರಮಾಣಪತ್ರವನ್ನು ಅಗ್ನಿ ಸುರಕ್ಷತೆ ಇಲ್ಲದ ಈ ಕಟ್ಟಡಗಳಲ್ಲಿ ಕಾಲಕಾಲಕ್ಕೆ ಕಟ್ಟಡ ಸಂಪೂರ್ಣ ನಿರ್ಮಾಣವಾದ ಬಳಿಕ ಅಗ್ನಿಶಾಮಕ ದಳದಿಂದ ಪರಿಶೀಲನೆಯೂ ಮಾರ್ಲಿಕರು ಅಗ್ನಿಶಾಮಕ ಇಲಾಖೆಯಿಂದ ನಡೆಯುತ್ತಿಲ್ಲ. ಬಹುತೇಕ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಪ್ರಮಾಣಪತ್ರ ಪಡೆಯಬೇಕು. ಅಗ್ನಿ ಸುರಕ್ಷತಾ ಮಾರ್ಗಸೂಚಿ ಉಲ್ಲಂಘನೆ

Mphasis

Mphasis Group Registered Office: Bagmane World Technology Center, Marathalli Outer Ring Road, Doddanakhundi Village, Mahadevapura, Bengaluru - 560 048. Telephone: 91 80 6750 1000, Fax: 91 80 6695 9943,

Website: www.mphasis.com, E-mail: Investor.relations@mphasis.com

CIN: L30007KA1992PLC025294

	OH. E000/14/10021 E0020254						
	Amounts in ₹ million except share and per share data, unless otherwise stated						
E	Extract of Statement of Consolidated Audited Financial Results for the quarter and six months ended 30 September 2023						
Particulars		Quarter ended	Six months ended	Quarter ended			
		30 September 2023	30 September 2023	30 September 2022			
1	Revenue from operations	32,765.02	65,285.13	35,198.20			
2	Net profit before tax	5,216.62	10,474.21	5,550.52			
3	Net profit after tax	3,919.49	7,880.01	4,184.64			
4	Total comprehensive income (comprising net profit after tax and other	4004 70	0.504.04				

		30 September 2023	30 September 2023	30 September 2022
1	Revenue from operations	32,765.02	65,285.13	35,198.20
2	Net profit before tax	5,216.62	10,474.21	5,550.52
3	Net profit after tax	3,919.49	7,880.01	4,184.64
4	Total comprehensive income (comprising net profit after tax and other comprehensive income after tax)	4,001.72	8,564.64	4,105.46
5	Equity share capital	1,885.88	1,885.88	1,881.47
6	Other equity	77,217.15	77,217.15	67,889.64
7	Earnings per equity share (par value ₹ 10 per share)			
	Basic (₹) Diluted (₹)	20.79 20.62	41.80 41.52	22.25 22.10
	Consolidated Balance Sheet	As at 30 September 2023	As at 31 March 2023	

Total comprehensive income (comprising net profit after tax and other	·	
comprehensive income after tax)	4,001.72	8,564.64
Equity share capital	1,885.88	1,885.88
Other equity	77,217.15	77,217.15
Earnings per equity share (par value ₹ 10 per share)	,	,
Basic (₹)	20.79	41.80
Diluted (₹)	20.73	41.52
, .	20.02	11.02
Consolidated Balance Sheet	As at 30 September 2023	As at 31 March 2023
ASSETS		
Non - current assets		
Property, plant and equipment	2,077.25	2,249.12
Capital work-in-progress	3.72	54.60
Right-of-use assets	8,099.89	7,469.00
Goodwill	33,974.96	29,585.89
Other intangible assets	2,757.71	1,293.95
Intangible assets under development	372.72	269.24
Financial assets		
Investments	4,679.83	3,847.61
Trade receivables	2,426.65	1,333.66
Other financial assets	706.53	717.61
Deferred tax assets (net)	2,628.40	2,422.40
Income tax assets (net)	5,981.74	5,817.43
Other assets	1,524.37	1,503.83
Total non-current assets	65,233.77	56,564.34
Current assets		
Financial assets		
Investments	14,807.58	13,678.81
Trade receivables	23,836.20	25,206.32
Cash and cash equivalents	10,452.63	10,441.13
Bank balances other than cash and cash equivalents	94.16	93.31
Loans	136.83	287.54
Other financial assets	2,057.75	1,435.35
Other assets	6,461.30	8,387.79
Total current assets	57,846.45	59,530.25
TOTAL ASSETS	123,080.22	116,094.59
EQUITY AND LIABILITIES		
EQUITY		
Share capital	1,885.88	1,884.07
Other equity	77,217.15	77,464.32
Total equity	79,103.03	79,348.39
LIABILITIES		
Non-current liabilities Financial liabilities	I	
Lease liabilities	7 520 20	6 045 00
Other financial liabilities	7,532.30 3,475.95	6,815.82 329.03
Employee benefit obligations	518.78	329.03
	1,046.77	1,029.61
Deferred tax liabilities (net) Income tax liabilities (net)	149.43	217.55
Total non-current liabilities	12,723.23	8,767.84
Current liabilities	12,123.23	0,101.04
Financial liabilities	I	
	C 500 70	1 004 70
Borrowings	6,596.79	1,984.76
Lease liabilities	1,674.22	1,727.08
Trade payables	20.40	42.04
- outstanding dues to micro and small enterprises	29.12	13.84
- outstanding dues to creditors other than micro and small ente		8,626.31
Other financial liabilities	5,935.12	8,562.88
Other liabilities	2,408.23	2,431.85
Provisions Employee honefit obligations	1 110 15	4 040 50
Employee benefit obligations	1,440.45	1,310.50
Others	1,991.20	1,110.22
Income tax liabilities (net) Total current liabilities	3,028.43	2,210.92
TOTAL FOLITY AND LIABILITIES	31,253.96	27,978.36

The financial results have been prepared in accordance with Indian Accounting Standards (Ind AS) 34, Interim Financial Reporting, specified under Section 133 of the Companies Act, 2013 read with Companies (Indian Accounting Standards) Rules, as amended from time to time. These results have been reviewed by the Audit Commi and approved by the Board of Directors at its meeting held on 19 October 2023. The statutory auditors have expressed an unmodified audit opinion on these results.

123,080,22

Audited Financial Results of Mphasis Limited (Standalone information)

TOTAL EQUITY AND LIABILITIES

Destination	Quarter ended	Six months ended	Quarter ended	
Particulars	30 September 2023	30 September 2023	30 September 2022	
Revenue from operations	22,847.10	46,150.67	23,705.72	
Profit before tax	5,311.58	10,481.31	4,456.04	
Profit after tax	3,722.40	7,461.18	3,333.09	

3 The Board of Directors at their meeting held on 27 April 2023 had proposed a final dividend of ₹ 50 per equity share for the year ended 31 March 2023 which was approved by the shareholders at the Annual General Meeting held on 20 July 2023 and has been paid during the current quarter. On 23 June 2023, the Company through its wholly owned subsidiary, Mphasis Corporation, acquired the professional services business of Kore.ai (Kore).

For convenience purposes, the Group has consolidated the results of the professional services business of Kore in its consolidated financial statements with effect from 1 April 2023. The revenue and profits included in the consolidated financial statements, pursuant to such acquisition are not material.

Kore provides an end-to-end, comprehensive Al powered "no-code" platform that serves as a secure foundation for enterprises to design, build, test, host and deploy Al-rich virtual assistants, process assistants and conversational digital apps across different digital and voice channels

The Group will benefit from Kore's capabilities in professional services business. The acquisition was execute through an agreement for a cash consideration of ₹4,922.55 million (USD 60.00 million) payable over a 3 year period. Based on purchase price allocation carried out, the excess of the purchase consideration paid over the fair value of

The goodwill of ₹2,754.16 million comprises value of acquired workforce and expected synergies arising from the business combination. The identified intangible assets and

goodwill are tax-deductible. Goodwill has been allocated to the Kore, being a Cash Generating Unit ('CGU'). On 1 July 2023, the Company through its wholly owned subsidiary, Mphasis Consulting Limited, obtained control of eBecs Limited and its subsidiaries ('eBecs') by acquiring 100% of its shares.

eBecs, is a Microsoft Gold Partner delivering Microsoft Business Solutions and Managed Services globally. As one of the large Microsoft Dynamics partners in the UK and Ireland region, eBecs helps customers digitally transform their businesses, cut complexity and cost, improve customer service and drive growth.

The acquisition was executed through a share purchase agreement for a cash consideration of ₹ 1,439.14 million (USD 17.18 million). The excess of the purchase consideration paid over the fair value of assets acquired has been attributed to goodwill.

Net assets acquired include trade receivables valued at ₹ 305.17 million. Trade receivables are expected to be collected in full. Goodwill of ₹ 1,306.68 million comprises value of acquired workforce and expected synergies arising from the acquisition. Management is currently assessing the deductibility of the customer relationships and goodwill for tax purposes. Goodwill has been allocated to the eBecs, being a Cash Generating Unit ('CGU').

Subsequent to Balance sheet date, the Company through its wholly owned subsidiary, Mphasis Corporation obtained control of Sonnick Partners LLC, USA ("Silverline") and its subsidiaries by acquiring 100% of the outstanding shares for a consideration of upto USD 132.50 million. Silverline offers Salesforce enterprise

> By Order of the Board, Mphasis Limited

New York 19 October 2023 Nitin Rakesh Chief Executive Officer & Managing Director

ಅಜ್ಜಿ ಮನೆಗೆ ಚಾಲನೆ

ಬೆಂಗಳೂರು: ಮಲಬಾರ್ ಗ್ರೂಪ್ ವತಿಯಿಂದ ನಿರ್ಗತಿಕ ಮಹಿಳೆಯರಿಗಾಗಿ ಕತ್ರಿಗುಪೆಯಲ್ಲಿ ನಿರ್ಮಿಸಲಾಗಿರುವ 'ಅಜ್ಜಿ ಮನೆ'ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ದೇಶ, ವಿದೇಶಗಳಲ್ಲಿ ಚಿನ್ನಾಭರಣ ಸಂಸ್ಥೆಗಳನ್ನು ಹೊಂದಿರುವ ಮಲಬಾರ್ ಇದೀಗ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ನಿರ್ಗತಿಕ ಮಹಿಳೆಯರಿಗಾಗಿ ಮಲಬಾರ್ ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದೆ ಎಂದರು.

ಇದು ದೇವರ ಕೆಲಸ, ಸಿಎಸ್ಆರ್ ಫಂಡ್ ಮೂಲಕ ವಿದ್ಯಾರ್ಥಿಗಳಿಗೂ ಸಂಸ್ಥೆ ಹಲವು ತರಹದ ಅನುಕೂಲ ಮಾಡುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮಲಬಾರ್ ಸಂಸ್ಥೆ ಅಧ್ಯಕ್ಷ ಎಂ.ಪಿ.ಅಹಮದ್, ಎಂಡಿ ಅಶೆರ್, ಐಡ್ರೆಸ್.ವಿ, ಎ.ಕೆ.ಮೊಹಮದ್ ಮುಷ್ಕಾಫ, ಕೆ.ಎಚ್.ಫಾರೂಕ್, ಫಿಲ್ಫೂರ್ ಬಾಬು ಉಪಸ್ಥಿತರಿದ್ದರು.



ಮಲಬಾರ್ ಗೂಪ್ ವತಿಯಿಂದ ನಿರ್ಗತಿಕ ಮಹಿಳೆಯರಿಗಾಗಿ ಕತಿಗುಪೆಯಲಿ ನಿರ್ಮಿಸಲಾಗಿರುವ 'ಅಜ್ಜಿ ಮನೆ'ಗೆ ಸಚಿವೆ ಲಕ್ಷಿ ಹೆಬ್ಬಾಳ್ಕರ್ ಅವರು ವೃದ್ಧ ಮಹಿಳೆಯ ಆರೋಗ್ಯ

ಓದುವ ಸಂಸ್ಕತಿ ಅಗತ್ಯ

ಬೆಂಗಳೂರು: ಓದುವ ಸಂಸ್ಕೃತಿಯ ಬಗ್ಗೆ ಗ್ರಂಥಾಲಯದಲ್ಲಿ ಮಸ್ತಕಗಳ ಸಂಗ್ರಹ ಹಾಗೂ ಎಲ್ಲರಿಗೂ ಅರಿವು ಮೂಡಿಸುವುದು ಸಾರ್ವಜನಿಕರ ಓದುಗಾರಿಕೆ ಒಳಗೊಂಡ ಪ್ರಸ್ತುತದಲ್ಲಿ ಅತ್ಯವಶ್ಯಕವಾಗಿದೆ ಎಂದು ನಿರ್ವಹಣೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಎಂಬುದು ಉತ್ತಮ ಸಂಗತಿ. ಆ ನಿಟ್ಟಿನಲ್ಲಿ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್. ಸಾರ್ವಜನಿಕರು ಗ್ರಂಥಾಲಯಗಳನ್ನು ಸದ್ಗಳಕೆ ಹೊಸಮನಿ ತಿಳಿಸಿದರು.

ರಾಜ್ಯ ಗ್ರಂಥಾಲಯ ಇಲಾಖೆ ತಿಳಿಸಿದರು. ವತಿಯಿಂದ ಹಮ್ಮಿಕೊಂಡಿದ್ದ ಮಾವಳ್ಳಿ ನಮಗೆ ತಿಳಿದಿರುವ ಸಂಗತಿ. ಮಸ್ತಕಗಳನ್ನು ದೊಡ್ಡ ಆಸ್ತಿ ಮಾಡಿ ಎಂದರು. ಓದುವುದರಿಂದ ನಮ್ಮ ಜ್ಞಾನವು ಸ್ಥಿತಬದ್ಧವಾಗಿ ಗ್ರಂಥಾಲಯ ಮಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ನೆಲೆಗೊಳ್ಳುವಂತೆ ಮಾಡುತ್ತದೆ ಎಂದರು. ಡಾ.ಕರೀಗೌಡ ಬೀಚನಹಳ್ಳಿ, ಮಸ್ತಕ ಪ್ರೇಮಿ

ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು ಎಂದು

ಶಾಸಕಿ ವಿನಿಶಾ ನಿರೊ ಮಾತನಾಡಿ, ಮಕ್ಕಳು ಶಾಖಾ ಗ್ರಂಥಾಲಯದ ನೂತನ ಕಟ್ಟಡದೆ ಗಲಾಟೆ ಮಾಡಿದರೆ ಹಿಂದೆ ಮಸ್ತಕಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನೀಡುತ್ತಿದ್ದರು ಆದರೆ ಇಂದು ಮೊಬೈಲ್ ಗಳನ್ನು ಅವರು, ಇಂದು ನಮ್ಮ ಮುಂದೆ ಸಾಧನೆಗೈದು ನೀಡುತ್ತಿದ್ದಾರೆ. ಮೊಬೈಲ್ ಕೆಟ್ಟದ್ದಲ್ಲ ಆದರೆ ಮಾದರಿಯಾಗಿರುವವರು ಮಸ್ತಕಗಳ ಓದು ಮೊಬೈಲ್ ಬಳಕೆಯಲ್ಲಿ ನಿಯಂತ್ರಣ ಸಾಧಿಸುವ ಅಥವಾ ಮಸ್ತಕಗಳ ಪ್ರಭಾವದಿಂದ ಎಂಬುದು ಚಾಕಚಕ್ಯತೆ ಅತ್ಯವಶ್ಯಕ. ಆಸ್ತಿಗಿಂತ ಮಕ್ಕಳನೈೕ



ರಾಜ್ಯ ಗ್ರಂಥಾಲಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾವಳ್ಳಿ ಶಾಖಾ ಗ್ರಂಥಾಲಯದ ನೂತೆನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ ಉದ್ಘಾಟಿಸಿದರು.

ಬೇಡಿಕೆ ಈಡೇರಿಕೆಗೆ ಧರಣಿ



ಬೆಂಗಳೂರು: ಸರ್ಕಾರ ಶಿಕ್ಷಕರ ವೇತನ, ಮುಂಬಡ್ಡಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಲ್ಲಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘದ ವತಿಯಿಂದ ಫ್ರೀಡಂಪಾರ್ಕ್ ನಲ್ಲಿ ಧರಣಿ ನಡೆಸಿದೆ.

ಶಿಕ್ಷಣವು ಮಾನವನ ಮತ್ತು ರಾಷ್ಟ್ರದ ಪ್ರಗತಿಯ ತಳಹದಿಯಾಗಿದೆ. ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಸೇವಾ ಜೇಷ್ಠತೆಯಾಗಲೀ, ಪದೋನ್ಪತಿಯಾಗಲಿ ನೀಡುತ್ತಿಲ್ಲ. ಮೂಲ ವೃಂದ ಮತ್ತು ನೇಮಕಾತಿ ನಿಯಮಗಳೇ ರಚನೆಯಾಗಿಲ್ಲ. ಅದಲ್ಲದೇ ಈ ಇಲಾಖೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಶಿಕ್ಷಕರು, ಉಪನ್ಯಾಸಕರನ್ನು ಬೋಧಕೇತರ ಹುದ್ದೆಗಳಲ್ಲಿ ಕೆಲಸ ಮಾಡಲು ನಿಯೋಜಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ವೇತನ ತಾರತಮ್ಮ ಹೆಚ್ಚಾಗುತ್ತಿದೆ. ಖಾಲಿ ಇರುವ ಹುದ್ದೆಗಳಲ್ಲಿ ಗೌರವ ಧನವನ್ನಷ್ಟೆ ನೀಡುತ್ತಾ ಶಿಕ್ಷಕರನ್ನು ಅತಿಥಿಗಳ ಸ್ವರೂಪದಲ್ಲಿ ಆಯ್ಕೆ ಮಾಡಿ ಯಾವ ಸೇವಾ ಭದ್ರತೆಯೂ ಇಲ್ಲದೆ ಪ್ರತಿ ವರ್ಷವೂ ಹೊಸದಾಗಿ ಬರಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕೂಗು ರಾಜ್ಯಾದ್ಯಂತ ಹೆಚ್ಚಾಗುತ್ತಿದೆ. ಆದ್ದರಿಂದ ಸರ್ಕಾರ ಶಿಕ್ಷಕರ ವಿವಿಧ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು



ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಎಚ್.ಎಸ್.ನಿರಂಜನ ಆರಾಧ್ಯ ಅವರ "ಜೀವ ಬದಲಿಸಿದ ಜೀವ ವಿಜ್ಞಾನಿಗಳು" ಹಾಗೂ ಪ್ರೊ.ತ.ನಂ.ಜ್ಞಾನೇಶ್ವರ ಅವರ "ಪ್ರಾತಃಸ್ಕರಣೀಯರು" ಎಂಬ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ವಿಶ್ರಾಂತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಉಪಾಧ್ಯಕ್ಷ ಡಾ.ಆರ್.ಎನ್.ರಾಜಾನಾಯಕ್, ಚಿಂತಕ ಎಲ್.ಎನ್.ಮುಕುಂದರಾಜ್, ತಜ್ಞೆ ಶಕುಂತಲಾ ಕತ್ತೆ, ಸಮಿತಿ ಖಜಾಂಚಿ ಕೆ.ಬಿ.ಮಹದೇವಪ್ಪ, ಕಾರ್ಯದರ್ಶಿ ಈ.ಬಸವರಾಜು ಉಪಸ್ಥಿತರಿದ್ದರು.



ಬೆಳಗ್ಗೆ: ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು, ಪೊಲೀಸ್ ಸಂಸ್ಕರಣ ದಿನಾಚರಣೆ. ಮುಖ್ಯಅತಿಥಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧ್ಯಕ್ಷತೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್. ಸ್ಥಳ: ಮೈಸೂರುರಸ್ತೆ, ನಗರ ಸಶಸ್ತ ಮೀಸಲು ಪಡೆ. ಹುತಾತ್ಮರ ಉದ್ಯಾನವನ. 8.00

ಸಂಸ್ಕೃತಿ ವಿಕಾಸ ಮಾನವ ಡಾ.ಸಿ.ಸೋಮಶೇಖರ–ಎನ್.ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ. ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ಸಂಸ್ಕೃತಿ ಸಂಗಮ–2023. ದೇವಸ್ಥಾನ, ನವರಾತ್ರಿ ಸಾನ್ಸಿದ್ದ: ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ. ಉತ್ಸವ ಉದ್ಘಾಟನೆ: ಡಿಸಿಎಂ ಡಿ.ಕೆ.ಶಿವಕುಮಾರ್, ಅಧ್ಯಕ್ಷತೆ: ನ್ಯಾ. ಡಾ.ಶಿವರಾಜ್ ವಿ.ಪಾಟೀಲ್. ವಿಶೇಷ ಸಂಚಿಕೆ ಬಿಡುಗಡೆ: ಡಾ.ಹಂಪಾ ನಾಗರಾಜಯ್ಯ. ಸ್ಥಳ: ಕುಮಾರಕೃಪ ರಸ್ತೆ, ಗಾಂಧಿಭವನ. 10.30

ಚಿಲುವೆರು ಮೃತ್ಯುಂಜಯ ಅವರ ಟ್ರೀ ಟೂನ್ ವ್ಯಂಗ್ಯಚಿತ್ರಗಳ ಪ್ರದರ್ಶನ. ಸ್ಥಳ: ಮಿಡ್ ಘೋರ್ಡ್ ಗಾರ್ಡನ್, ಎಂ.ಜಿ.ರಸ್ತೆ, ಟ್ರಿನಿಟಿ ವೃತ್ತ, ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ. 11.00

ಸಂಜೆ: ವಚನ ಜ್ಯೋತಿ ಬಳಗ, ವಚನ ನವರಾತ್ರಿ

ಆಯ್ದಕ್ಕೆ ಲಕ್ಕಮ್ಮ' ವಿಷಯ ಕುರಿತು ಮಧು ಮಂದಿರ. 6.00 ಶಿವಕುಮಾರ್ ಅವರಿಂದ ಉಪನ್ಯಾಸ. ಅತಿಥಿ: ಸ್ಥಳ: ಕಲ್ಯಾಣ ಗೃಹನಿರ್ಮಾಣ ಸಹಕಾರ ಸಂಘ ಸಭಾ ಭವನ. 6.00 ಬಡಾವಣೆ, ದೊಡ್ಡಬಸ್ತಿ ಮುಖ್ಯರಸ್ತೆ, 7ನೇ ಮುಖ್ಯರಸ್ತೆ, ಬಸವ ಬೆಳಕು. 5.00

ಶರನ್ನವರಾತ್ರಿ ಉತ್ಸವ

ಸತ್ಯಸಾಯಿ

ಶ್ರೀ ಸತ್ಯಸಾಯಿ ಆಶ್ರಮ, ಸಾಯಿ ಚಂಡಿಕಾಂಬಾ ಸಪ್ತಾಹ. ಸ್ಥಳ: ವೈಟ್ಫೀಲ್ಡ್, ಬೃಂದಾವನ, ಕಾಡುಗೋಡಿ,

ವಿಕಾಸ, ಆಶಮ. 5.00 **ວ່**ນ ກ ຈ ເ ಪರವೇಶ್ವರಿ ಸಮಿತಿ, ದಸರಾ ಉತ್ಪವ, ನಂದಿನಿ ಉತ್ತವ 🛚

ඵූ

ಉದ್ಪಾಟನೆ. ಸುಗಮ ಸಂಗೀತ, ಮಜಾಭಾರತ್ ತಂಡದಿಂದ ಹಾಸ್ಯ ಕಾರ್ಯಕ್ರಮ ಫಿಲ್ಡ ಕೋರಿಯಗ್ರಾಫ್ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ವ್ಯಂಗ್ಯಚಿತ್ರಕಾರ ತಂಡದಿಂದ ಕಾರ್ಯಕ್ರಮ. ಸ್ಥಳ: ನಂದಿನಿ ಲೇಔಟ್, ದುರ್ಗಾ ಪರಮೇಶ್ವರಿ ದೇವಸ್ಥಾನ. 6.00

ಬ್ರಾಹ್ಮಣ ಸಭಾ, ಸಂಗೀತ ಕಾರ್ಯಕ್ರಮ. ಹಾಡುಗಾರಿಕೆ: ಮೇಘಶ್ರೀ ಸಂತೋಷ್, ಪಿಟೀಲು: ವಿ. ಶಶಿಧರ್, ಮೃದಂಗ: ವಿ. ಎಂ.ಕೆ.ವೇಣುಗೋಪಾಲ, ಘಟಂ: ಬಿ.ವಿ. ರವಿ ತೇಜಾ ಸ್ಥಳ: ಬ್ರಾಹ್ಮಣ ಸಭಾ,

ವಚನ ಸಂಸ್ಕೃತಿ ಉತ್ತವ. 'ಕಾಯಕ ಯೋಗಿಣಿ' ಕೆಂಗೇರಿ ಉಪನಗರ, 1ನೇ ಮುಖ್ಯರಸ್ತೆ. ಗಾಯತ್ರಿ

ಉದಯಭಾನು ಕಲಾಸಂಘ, ನಾದಾರಾಧನೆ, ವಿಮಲ ಶಿವಪ್ರಕಾಶ. ಜಲಜ ಶಂಕರ್, ಸುಮಿತ್ರ ಹಿಂದೂಸ್ತಾನಿ ಸಂಗೀತ ಕಲಾವಿದ ಸದಾಶಿವ ಭಟ್. ರಾಯರೆಡ್ಡಿ. ವಚನ ಸಂಗೀತ: ಸುಶೀಲ ಮತ್ತು ತಬಲ: ಶ್ರೀಮಂತ ನೀಲೂರು. ಹಾರ್ಮೋನಿಯಂ: ತಂಡ ಕಲ್ಯಾಣ ಪಟ್ಟಣ. ಕಲಾವತಿ ಬೇವಿನಮರದ. ಶಿವಕುಮಾರ್. ಸ್ಥಳ: ಕೆಂಪೇಗೌಡನಗರ, ಉದಯಭಾನು

> ಲಾಸ್ಯ ವರ್ಧನ ಟ್ರಸ್ಟ್, ದಸರಾ ಮಹೋತ್ತವ. ಭಕ್ತಿ– ಭಾವ ಸಂಗಮ. ಸೃಜನ ಸಂಗೀತ ಶಾಲೆ, ಭೂಮಿಕಾ ಮತ್ತು ತಂಡ. ಭರತನಾಟ್ಯ: ಕು.ರಸಜ್ಞಾ, ಸ್ಥಳ: ದತ್ತಾತ್ರೇಯ ವಾರ್ಡ್. 2ನೇ ಬ್ಲಾಕ್, ಮಲ್ಲೇಶ್ವರಂ, ಲಾಸ್ಯ ವರ್ಧನ

ತ್ರಿಕೋನ ಶಕ್ತಿಪೀಠ, ನವರಾತ್ರಿ ಮಹೋತ್ನವ, ಲಕ್ಷ್ಮೀಕಾಳಿ ಸರಸ್ವತಿ ಉತ್ತವ, ನವದುರ್ಗಾ ಉತ್ತವ. ವಿವಿಧ ಶೈಲಿಯ ನೃತ್ಯ ಕಾರ್ಯಕ್ರಮ. ಸ್ಥಳ: ನ್ಯಾಯಾಂಗ ಬಡಾವಣೆ, 8ನೇ ಮುಖ್ಯರಸ್ತೆ, ತ್ರಿಕೋನ ಶಕ್ತಿಪೀಠ. 6.30

ಶ್ರೀ ಮಹೇಶ್ವರಿ ದೇವಸ್ಥಾನ, ಶ್ರೀ ಮಹೇಶ್ವರಿ ದೇವಿಗೆ ಶ್ರೀ ಮಹಾಲಕ್ಷ್ಮಿ ಅಲಂಕಾರ. ದೊಡ್ಡಮ್ಮ ದೇವಿಗೆ ಮುತ್ತಿನ ಅಲಂಕಾರ. ಶ್ರೀ ಗಜಾನನ ಮಿತ್ರ ಮಂಡಳಿ ಇವರಿಂದ ಭಜನೆ. 6.00. ಪ್ರಣವಾಂಜಲಿ ಅಕಾಡೆಮಿ ಫಾರ್ ಫರ್ಫಾರ್ಮಿಂಗ್ ಆರ್ಟ್ ವಿದ್ಯಾರ್ಥಿಗಳಿಂದ ಭರತನಾಟ್ಯ. ಸ್ಥಳ: ಮಲ್ಲೇಶ್ವರಂ, 8ನೇ ತಿರುವು, ಸಂಪಿಗೆ ರಸ್ತೆ, ಶ್ರೀ ಮಹೇಶ್ವರಿ ದೇವಸ್ಥಾನ ಟ್ರಸ್ಟ್, 7.00

ಶ್ರೀ ಶೃಂಗೇರಿ ಶಂಕರಮಠ, ಶ್ರೀ ಶಾರದಾ ಮಹಾಭಿಷೇಕ, ದೇವಿಗೆ ಕಾಮಧೇನು ಅಲಂಕಾರ. ವಿ.ಕು.ಸಂಜನಾ ರಾವ್ ಅವರಿಂದ ವೇಣುವಾದನ ಸ್ಥಳ: ಶಂಕರಮರ, ಶ್ರೀ ಶೃಂಗೇರಿ ಶಂಕರಮಠ. 7.00